

2017 ಕ.ತಿ.ವ. 873

ನನ್ನಾನ್ನೆ ನಾಯಾಯಮೂರ್ತಿ ಶ್ರೀ ಡಾ॥ ವಿನಿಂತ್ರೋ ಕೊಂತಾರಿ

ಮೀ॥ ಭಾಷಯ ಗೆಳ್ಳಬಲ್ಲೋ ಪ್ರೀಡಿಂಗ್ ಅಮಿಟೆಡ್ - ವಿರುದ್ಧ -
ಸೇವಾಸುಂಕ ಆಯುಕ್ತರು, ಮಂಗಳೂರು ಹಾಗೂ ಮತ್ತೊಳ್ಳುವು*

ಭಾರತ ಸಂವಿಧಾನದ 226 ಮತ್ತು 227ನೇ ಅನುಜ್ಞೆದಾರಿಕೆಯಲ್ಲಿ ರಿಟ್‌ ಅಜ್ಞ.

ಸೇವಾಸುಂಕಗಳ ಅಧಿನಿಯಮ, 1962ರ 129ಇ ಪ್ರಕರಣ.

ತನಿಬೆ ಅಥವಾ ಲೀಕ್ಟ್ ಪರಿಶೋಧನೆಯ ಅವಧಿಯ ಸಂದರ್ಭಗಳಲ್ಲಿ ತಮ್ಮಿಂದ ಮಾಡಲಾದ ಲೀವಣಿಗಳಲ್ಲಿ ಅಹಿಳೆ ಸಲ್ಲಾಸುವ ಸಮಯದಲ್ಲಿ ಅದರ ನಿವಂತಿಗಾಗಿ ಅಧಿನಿಯಮದ 129ಇ ಪ್ರಕರಣದ ಉಪಭಂಗಗಳ ಮೇರೆಗೆ ಕಡ್ಡಾಯ ಪೂರ್ವ -ಲೀವಣಿಗಳಾಗಿ ತೊಡುಹೊಳ್ಳುವಂತೆ ಮಾಡಲಾದ ಮನವಿಯನ್ನು ತಿರಸ್ತರಿಸಿ ನಿಡಲಾದ ಪತ್ರ ಹಾಗೂ ಅದರಲ್ಲಿನ ತಿಖವಣಕೆಯ ಬಗೆಗೆ ಅಹಿಳೆ ಅವಧಿಯಾದರಿಂದ ಸಲ್ಲಾಸುವ ರಿಟ್‌ ಅಜ್ಞ.

ಯಾರೇ ಕರನಿಧರರಿಂದಾರನು, ಈ ಸಂಬಂಧದಲ್ಲಿ ನಿಡಲಾದ ಮನವಿಯನ್ನು ವಿಲೀ ಅಥವಾ ನಿರ್ಧರಣೆ ಮಾಡುವುದಕ್ಕೆ ಮೊದಲು ತೆರಿಗೆದಾರನಿಗೆ ಅವನ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡಿದಂತೆ ಸಂಘರ್ಷಿತಾರ್ಥಿ ದೊರೆತೆಯಂದ ಪತಿಕಸಭಾರದೆಂದು ಸೇವಾಸುಂಕದ ಆಯುಕ್ತರಿಗೆ ಎಜ್ಜರಿಕೆ ನಿಡುವ ಮೂಲಕ ಸೂಕ್ತವಾದ ಕ್ರಮ ಕ್ಷೇಗೊಳ್ಳುವಂತೆ ನಿರ್ದೇಶಿಸಿದೆ. ಒಂದು ವೇಳೆ ಆಯುಕ್ತರು ಯಾವುದೇ ನಕಾರಾತ್ಮಕ ಅದೀಕ ಹೊರಡಿಸಿದಲ್ಲಿ ಅಜ್ಞದಾರ - ತೆರಿಗೆದಾರನಿಗೆ ಸೂಕ್ತ ಕಾನೂನು ಹೊಳೆಂಬ ಮಾಡಲು ಮುಕ್ತ ಅವಕಾಶವನ್ನೂ ಸಹ ಕೆಳ್ಳಿಸಿದೆ.

* ರಿಟ್‌ ಅಜ್ಞ ಸಂಖ್ಯೆ: 59395/2015 (ಟಿ), ದಿನಾಂಕ: 9ನೇ ಜೂನ್, 2016.

ಅರ್ಜಿದಾರರ ಪರ : ಶ್ರೀ ಎಸ್. ಹಾರ್ಫಂಸಾರಥಿ, ಪಕೇಲರು.

ಪ್ರತ್ಯುಖಿದಾರರ ಪರ : ಶ್ರೀ ಸಿ. ಶಶಿಕಾಂತ, ಪಕೇಲರು.

ಆಜ್ಞೆ

ನಾಯಾಯಮೂಲಿಕ ಡಾ॥ ವಿನಿಎತ್ತೋ ಕೊತಾರಿ:

1. ಅಹಿಲನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಸರಕುಗಳ ಅಧಿನಿಯಮ, 1962ರ 129-ಇ ಪ್ರಕರಣದ ಉಪಭಂಧಗಳಿಡಿಯಲ್ಲಿ ಆಜ್ಞಾಪಕ ಮಾರ್ಚ ಲೇವಣಿಗಳಿಗೆ ಸಂಬಂಧಿಸಿದಂತೆ ತನಿಬೇ ಹಾಗೂ ಲೇಕ್ಕಪರಿಶೋಧನೆಯ ಸಮಯದಲ್ಲಿ ಅರ್ಜಿದಾರ - ತೆರಿಗೆದಾರ ಕಂಪನಿಯು ರೂಪಿಸಿದ ಲೇವಣಿಗಳನ್ನು ಪರಿಗಣಿಸುವುದಕ್ಕೆ ಇದರ ಕೋರಿಕೆಯನ್ನು ಪರೀಕ್ಷೆಸಲಾಯಿತೆಂದು ಹಾಗೂ ತೆರಿಗೆದಾರನ ಕೋರಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲವೆಂದು ಅತನಿಗೆ ಮಾಹಿತಿ ನೀಡಲು ಸೂಪರಿಂಟೆಂಟ್‌ರಿಗೆ ಆಯುಕ್ತರು ನಿರ್ದೇಶಿಸಿದ್ದಾರೆಂದು ತಿಳಿಸುವ ಮಂಗಳೂರಿನ ಸೀಮಾನುಂಕ ಆಯುಕ್ತರ ಪರವಾಗಿ ಸೂಪರಿಂಟ್‌ರಿಂತೆಂಟು ದಿನಾಂಕ 12.08.2015ರ ಒಂದು ಪತ್ರವನ್ನು ಅಂದರೆ ಅನುಭಂಧ - ಎಫ್ ಎಂದು ಗುರುತು ಮಾಡಲಾದ ಪ್ರಶ್ನಿತ ಪತ್ರದ ಮೂಲಕ ಬಾಧಿತವಾದ ಅರ್ಜಿದಾರ ಕಂಪನಿಯು ಈ ನಾಯಾಲಯದ ಮುಂದೆ ಪ್ರಸ್ತುತ ರಿಟ್ ಅರ್ಜಿಯನ್ನು ಸಲ್ಲಿಸಿದೆ.

2. ಆ ನಂತರ, ತರುವಾಯ, ಮತ್ತೊಬ್ಬ ನಿರ್ದೇಶಣಾ ಪ್ರಾಧಿಕಾರ ಅಂದರೆ, ಸಹಾಯಕ ಆಯುಕ್ತರು (ವಸೂಲಾತಿ) ಸಹ ಭಾರತದಾಯ್ಯಂತ ಸೀಮಾನುಂಕ ಹಾಗೂ ಕೇಂದ್ರ ಅಭಕಾರಿಯ ಅಧಿಕಾರಿಗಳ ನಿಯಂತ್ರಣದಲ್ಲಿರುವಂಥ ತೆರಿಗೆದಾರರಿಗೆ ಸಂಬಂಧಪಡುವ ಯಾವುದೇ ಸರಕುಗಳ ಮಾರಾಟದಿಂದ ಅರ್ಜಿದಾರರನ್ನು ತಡೆಹಿಡಿದಿರುವ ಹಾಗೂ ನಿರ್ಬಂಧಿಸುವ ದಾಖಲು ಕುರಿತ ಅನುಭಂಧ - ಎಚ್ ಅಂದರೆ 5.11.2015ರಂದಿನ ಸೀಮಾನುಂಕ ಅಧಿನಿಯಮದ 142 (1)(ಎ) ಪ್ರಕರಣದಿಯಲ್ಲಿ ತಡೆಹಿಡಿದಿರುವ ನೋಟೀಸನ್ನು ಹೊರಡಿಸಿರುತ್ತಾರೆ.

3. ಅನುಬಂಧ - ಸಿ ಅಂದರೆ 26.3.2014ರಂದಿನ ಅಧಿವಿಚಾರಣಾ ಆರ್ಥಿಕಿಂದ ಭಾಧಿತರಾದ ತೆರಿಗೆದಾರರು, 18.9.2014ರಂದು ಸೀಮಾನುಂಕ, ಅಬಕಾರಿ ಹಾಗೂ ಸೇವಾ ತೆರಿಗೆಗಳ ನ್ಯಾಯಾಧಿಕರಣದ ಎದುರು ಅಪೀಲನ್ನು ಸಲ್ಲಿಸಿರುತ್ತಾರೆ. ಸೀಮಾನುಂಕ ಅಧಿನಿಯಮದ 129ಇ ಪ್ರಕರಣದಡಿಯಲ್ಲಿ ಸದರಿ ಅಪೀಲನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಮೂರ್ವ-ತೇವಣಿಯಾಗಿ ಶೇ.10/7.5ರ ತೇವಣಿ ಮಾಡಲು ಅರ್ಜಿದಾರ ತೆರಿಗೆದಾರನನ್ನು ಅಗತ್ಯಪಡಿಸುವ ತೆರಿಗೆದಾರನ ಹೇಳಲೇ 8.31 ಕೋಟಿ ರೂ.ಗಳ ತಗಾದೆ ಸೋಟೀಸನ್ನು ಜಾರಿಗೊಳಿಸಿರುತ್ತಾರೆ. ಆದರೆ ವಿಷಯಗಳು ಪ್ರತ್ಯೇಕಿಂದಾರ ಪ್ರಾಧಿಕಾರಗಳ ಎದುರು ಇತ್ಯಾರ್ಥದಲ್ಲಿದ್ದ ವಿಚಾರಣೆ ಹಾಗೂ ಲೆಕ್ಕ ಪರಿಶೋಧನೆಗಳಡಿಯಲ್ಲಿರುವಾಗ ಬೇರೆ ಬೇರೆ ತೇವಣಿಗಳ ಲೆಕ್ಕ ಖಾತೆ ಹೇಳಲೇ 1,49,59,384/- ರೂ. ಮೌಬಳಗನ್ನು ತೆರಿಗೆದಾರನು ಜಪೆ ಮಾಡಿದ್ದು, ಆ ಮೌಬಳಗಿನ ಭಾಗವನ್ನು ಸೀಮಾನುಂಕ ಅಧಿನಿಯಮದ 129ಇ ಪ್ರಕರಣದ ಹೇಳಿಗೆ ಹೇಳಿದ ಮೂರ್ವ-ತೇವಣಿ ಅಗತ್ಯತೆಯ ವಿರುದ್ಧ ಪರಿಗಣಿಸಬೇಕಾಗಿದ್ದ ಹೊಂದಾಣಿಕೆ ಮಾಡಲಾಗಿದೆಯೆಂದು 4.8.2015ರಂದಿನ ಅನುಬಂಧ - ಇ ಹೇಳಿಗೆ ಪ್ರತ್ಯೇಕಿಂದಾರ - ಸೀಮಾನುಂಕ ಆಯುಕ್ತರು, ಮಂಗಳೂರು ಇವರಿಗೆ ಈತ (ತೆರಿಗೆದಾರ) ಮನವಿಯನ್ನು ಮಾಡಿಕೊಂಡಿರುತ್ತಾನೆ. ತೆರಿಗೆದಾರನು, ಸ್ವತಃ ಕೃಷ್ಣ ಪಟ್ಟಣಂನ ಸೀಮಾನುಂಕದ ಉಪ-ಆಯುಕ್ತರು / ಸಹಾಯಕ ಆಯುಕ್ತರ ಕಚ್ಚೆರಿ ಎದುರು ಲೇವಣಿಯಾಗಿ 1,20,64,490/- ರೂ.ಗಳ ಮೌಬಳಗನ್ನು ಇಟ್ಟಿರುವುದಾಗಿಯೂ 7.10.2015ರ ಅನುಬಂಧ - ಜಿ ಹೇಳಿಗೆ ಮಾನ್ಯ ಆಯುಕ್ತರ ಎದುರು ತಮ್ಮ ಕೋರಿಕೆಯನ್ನು ಮನಃ ಹೇಳಿರುತ್ತಾನೆ. ಹಾಗಾಗಿ, ಪ್ರತ್ಯೇಕಿಂದಾರನೊಂದಿಗೆ ಮಾಡಿದ ಈ ತೇವಣಿಯ ಭಾಗವನ್ನು ಸದರಿ ಪ್ರತ್ಯೇಕಿಂದಾರ ಆಯುಕ್ತರು, ಸೀಮಾನುಂಕ ಅಧಿನಿಯಮದ 129ಇ ಪ್ರಕರಣದಡಿಯಲ್ಲಿ ಸದರಿ ಅಪೀಲನ್ನು ನಿರ್ವಹಿಸಲು ಮೂರ್ವ-ತೇವಣಿಯೆಂತೆ ಹೊಂದಾಣಿಕೆ ಮಾಡಬಹುದಾಗಿರುತ್ತದೆಂದು ಅರ್ಜಿದಾರ - ತೆರಿಗೆದಾರನು ಕೋರಿಕೊಂಡಂತೆ ಒಂದು ಪ್ರಮಾಣಪತ್ರವನ್ನು ನೀಡಬೇಕಾಗಿರುತ್ತದೆ.

4. ಸದರಿ ಮನವಿಗಳನ್ನು, ಆ ಕಚೇರಿಯ ಸೂಪರಿಂಟೆಂಟ್‌ರಿಂದ ಪತ್ರ ವ್ಯವಹಾರ ಮಾಡಿದ ಅನುಬಂಧ ‘ಎಫ್’ ವಿರುದ್ಧ ಯಾವುದೇ ಕಾರಣವನ್ನು ಹೇಳಿದೆ ಮಾನ್ಯ ಆಯುಕ್ತರು ತಿರಸ್ಕರಿಸಿರುತ್ತಾರೆಂಬ ತೀವ್ರಾನಕ್ಕೆ ನಾವು ಬರಬಹುದಾಗಿರುತ್ತದೆ. ಆದ್ದರಿಂದ, ಅರ್ಜಿದಾರ - ತೆರಿಗೆದಾರನ ಅಪೀಲನ್ನು ಮುರಸ್ಕರಿಸದೆ, ಗುಣಾಹಂತೆಗಳ ಮೇಲೆ ಸಿಜಿಎಸ್‌ಟೀವೆಟಿ ಯು ಹೇಳಿದ ವಿಚಾರವನ್ನು ಆಲಿಸಿ, ವಕೀಲರ ಪರಿಷತ್ತಿನಲ್ಲಿ ಹೇಳಲಾದಂತೆ, ಈ ವರೆಗೆ ಹೆಚ್ಚಿನ ಯಾವುದೇ ನಡಾವಳಿಗಳಿಲ್ಲದೆ, ಈವರೆಗೂ ಇತ್ಯಾರ್ಥದಲ್ಲಿಯೇ ಉಳಿದಿದೆ. ಮೇಲೆ ಹೇಳಿದ ಸಂದರ್ಭಗಳಲ್ಲಿ, ಅರ್ಜಿದಾರನು, ಸೀಮಾನುಂಕ ಅಧಿನಿಯಮದ 129ಇ ಪ್ರಕರಣದಡಿಯಲ್ಲಿ ಅಗತ್ಯಪಡಿಸಿದಂತಹ ಶೇ.10/ಶೇ.7.5ರ ಮೂರ್ ಲೇವಣಿಯ ಅಗತ್ಯತೆಗಿಂತ ಹೆಚ್ಚಿನ ಹೊಬಳಗಿನ ಭಾಗವೆಂದು ಮೇಲೆ ಹೇಳಿದ ಮನವಿಗಳಿಡಿಯಲ್ಲಿನ ಅರ್ಜಿದಾರ - ತೆರಿಗೆದಾರನು ಮಾಡಿದ ಕೋರಿಕೆಯ ನಿಬಂಧನೆಗಳಲ್ಲಿ ಸೂಕ್ತ ಪ್ರಮಾಣಪತ್ರ ಅಥವಾ ಪತ್ರವನ್ನು ನೀಡಬೇಕಾಗಿದ್ದು, ಇದರಿಂದ ನ್ಯಾಯಾಧಿಕರಣವು ಗುಣಾಹಂತೆಗಳ ಆಧಾರದ ಮೇಲೆ ಅಪೀಲನ್ನು ಆಲಿಸಲು ಮುಂದುವರೆಯಬಹುದೆಂದು ಹಾಗಾಗಿ ಸದರಿ ಪತ್ರಗಳನ್ನು ನೀಡಲು ಪ್ರತ್ಯೇಕಿಸಿದಾರಿಗೆ ನಿರ್ದೇಶನ ಕೋರಿ ಈ ನ್ಯಾಯಾಲಯದಲ್ಲಿ ಅಪೀಲನ್ನು ಸಲ್ಲಿಸಿರುತ್ತಾರೆ.

5. ಅರ್ಜಿದಾರರ ಪರ ವಾನ್ಯ ವಕೀಲರಾದ ಶ್ರೀಂಯುತ ಎಸ್. ಹಾಫ್ಸನಾರಧಿಯವರು, ಸೀಮಾನುಂಕ ಅಧಿನಿಯಮ, 1962ರ 129ಇ ಪ್ರಕರಣದ ತಿದ್ದುಪಡಿ ಮಾಡಲಾದ ಉಪಬಂಧಗಳನ್ನು ಹಣಕಾಸು (ಸಂಖ್ಯೆ.2) ಅಧಿನಿಯಮ, 2014 ರ ಮೂಲಕ ಪ್ರತಿಯೋಜಿಸಿದ್ದು, ಇವು, ಅಪೀಲಿನಲ್ಲಿ ಪ್ರಶ್ನಿತ ತಗಾದೆ ಶುಲ್ಕ ಅಂಥ ವಿಧಿಸಿದ ದಂಡದ ಕೆಲವು ಶೇಕಡಾವಾರಿನ ಮೂರ್ ಲೇವಣಿ ಅಗತ್ಯತೆಯೋಂದಿಗೆ ವ್ಯವಹರಿಸುತ್ತಿದ್ದು, ಸಿಜಿಎಸ್‌ಟೀವೆಟಿಯು, ಸೀಮಾನುಂಕ ಅಧಿನಿಯಮದ 129ಇ ಪ್ರಕರಣದಡಿಯಲ್ಲಿ ಪ್ರಶ್ನಿತ ಆದೇಶವನ್ನು ಹೊರಡಿಸಿದ್ದಲ್ಲಿ ಶೇಕಡಾ 10ರಷ್ಟು ಅಥವಾ ಅಧಿನ ಪ್ರಾಧಿಕಾರವು ಸೀಮಾನುಂಕ ಅಧಿನಿಯಮದ 128-1 ಪ್ರಕರಣದಡಿಯಲ್ಲಿ (ಎ) ಖಂಡದಡಿಯಲ್ಲಿ ಆದೇಶವನ್ನು ಹೊರಡಿಸಿದ್ದಲ್ಲಿ ಶೇ.7.5ರಷ್ಟು ಮೂರ್ ಲೇವಣಿಯ ಸದರಿ ಅಗತ್ಯತೆಯೋಂದಿಗೆ ಮನ್ಯ ಮಾಡಲು

ಅಥವಾ ಬಿಟ್ಟುಬಿಡಲು ಯಾವುದೇ ವಿವೇಚನೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಈ ಸಂದರ್ಭಗಳಲ್ಲಿ, ಪ್ರತ್ಯೇಕಿಸಿದ್ದ ಜಳಗೆಯು, ಸಕ್ಷಮ ಪ್ರಾಧಿಕಾರದ ಎದುರು ಇತ್ಯಾರ್ಥದಲ್ಲಿರುವ ನಡಾವಳಿಗಳಲ್ಲಿ ‘ಪರಿಶೀಲನೆ ಹಾಗೂ ಲೆಕ್ಕೆ ಪರಿಶೋಧನೆ’ ಗೆ ಒಳಪಟ್ಟು ತೆರಿಗೆದಾರನು ಸಂದಾಯ ಮಾಡಿದ ಶುಲ್ಕದ ಹೆಚ್ಚಿನ ವೊಬಲಗನನ್ನು ಈಗಾಗಲೇ ಸಂದಾಯ ಮಾಡಿರುವುದರಿಂದ, ಇದರ ಒಂದು ಭಾಗವನ್ನು, ಅರ್ಜಿದಾರ - ತೆರಿಗೆದಾರನ ಪ್ರಮುಖವಾದ ಹಕ್ಕುಗಿರುವಂಥ ಅಪೀಲನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಶಾಸನಬದ್ಧ ಉಪಬಂಧಗಳಿಂದುಲ್ಲಿ ಅಗತ್ಯವಡಿಸಿದ ಮೂವ್ - ರೇವಣಿಗೆ ಪ್ರತಿಯಾಗಿ ಹೊಂದಣಿಕೆ ಮಾಡಿದಂತೆ ಪರಿಗಣಿಸಬಹುದಾಗಿರುತ್ತದೆ. ಅಲ್ಲದೇ, ಈತ 12.8.2015ರಂದಿನ ಅನುಬಂಧ - ಎಫ್ ಆಗಿರುವ ಪತ್ರವು ಸಂಮಾಣವಾಗಿ ಸಕಾರಣವಲ್ಲಿದ್ದ ಆದೇಶವಾಗಿದ್ದು, ಸದರಿ ಆದೇಶಗಳಿಗೆ, ಈ ಸಂಬಂಧದಲ್ಲಿ ಅರ್ಜಿದಾರ - ತೆರಿಗೆದಾರರು ಮನವಿಗಳನ್ನು ಸಲ್ಲಿಸಿದ್ದಂಥ ಮಾನ್ಯ ಆಯುಕ್ತರೂ ಸಹ ಸಹಿ ಮಾಡಿರುವುದಿಲ್ಲ. ಆದರೆ ಈ ಪತ್ರವು ಸದರಿ ಮನವಿಗಳನ್ನು ಅಂಗೀಕರಿಸಬಾರದೆಂಬುದು ಸೂಪರಿಂಟೆಂಟರು ಆಯುಕ್ತರ ಪರವಾಗಿ ನೀಡಿರುವ ಒಂದೇ ಪತ್ರವಾಗಿರುತ್ತದೆ. ಆದಾಗ್ಯೂ, ಇದಕ್ಕೆ ಸಂಬಂಧಿಸಿದ ಯಾವುದೇ ಕಾರಣವನ್ನು ಸಕ್ಷಮ ಪ್ರಾಧಿಕಾರಿಗಳು ಪ್ರಸ್ತುತ ಕೈಗೊಳ್ಳಬೇಕಾದ ಹಾಗೂ ತೀವ್ರಾನಕ್ಕೆ ಬರಬಹುದಾದ ನಡಾವಳಿಗಳಿಗೆ ಒಳಪಟ್ಟು, ಸ್ವಂತ ಪ್ರತ್ಯೇಕಿಸಿದ ಜಳಾವೀಯೋಂದಿಗೆ ಹೆಚ್ಚಿನ ವೊಬಲಗನ್ನು ರೇವಣಿ ಮಾಡಿರುವುದರಿಂದ ಸಿಜಿವಾನ್‌ಟಿವಟೆ ಎದುರು ಸೀಮಾನುಂಕ ಅಧಿನಿಯಮದ 129-ಇ ಪ್ರಕರಣದ ನಿಬಂಧನೆಗಳಲ್ಲಿ ಆತನ ಅಪೀಲನ್ನು ನಿರ್ವಹಿಸಲು ಇಲಾಖೆಗೆ ಹೆಚ್ಚಿ ವರಿ ವೊಬಲಗನ್ನು ಸಂದಾಯ ಮಾಡಲು ತೆರಿಗೆದಾರನನ್ನು ಅಗತ್ಯವಡಿಸಿದಿರುವುದರಿಂದ ಅವೇ ಕಾರಣಗಳನ್ನು ನೀಡುವಂತಿಲ್ಲ.

6. ಮೇಲಿನ ನಿವೇದನೆಗಳನ್ನು, ಶ್ರೀಯುತ ಸಿ. ಶಶಿಕಾಂತ್ ಸೀಮಾನುಂಕಗಳ ಪರ ಮಾನ್ಯ ವಕೀಲರು, ಪ್ರತ್ಯೇಕಿಸಿದ ಆಯುಕ್ತರು ಬೇರೆ ಬೇರೆ ಪ್ರಾಧಿಕಾರಿಗಳ ಮುಂದೆ ಇತ್ಯಾರ್ಥದಲ್ಲಿರುವ ಪರಿಶೀಲನೆ ಹಾಗೂ ಲೆಕ್ಕೆ ಪರಿಶೋಧನೆಯನ್ನು ಬೇರೆ ಬೇರೆ ನಡಾವಳಿಗಳಿಗೆ ಒಳಪಟ್ಟು ಬೇರೆ ಬೇರೆ ಸ್ಥಳಗಳಲ್ಲಿ ಕ್ಷಮಿತಾಗಿ

ಮಾಡಿರುವುದರಿಂದ, ಆತನ ಪ್ರತಿನಿಧಿಗಳಲ್ಲಿ ಹೇಳಲಾದಂತೆ ಅರ್ಜಿದಾರ - ತೆರಿಗೆದಾರನು ಮಾಡಿದ ಹಲವಾರು ಲೇವಣಿಗಳ ಹೇಳಿಗೆ ನೇರ ನಿಯಂತ್ರಣವನ್ನು ಹೊಂದಿರುವುದಿಲ್ಲವೆಂದು ಹಾಗೂ ಅರ್ಜಿದಾರರು ಪ್ರತ್ಯೇಕಿದಾರ ಸೀಮಾನುಂಕ ಇಲಾಖೆಯೊಂದಿಗಿನ ಲೇವಣಿಯಲ್ಲಿ, ಉಳಿದ ಮೊಬಿಲನುಗಳ ಅಂಥ ಸಡಿಲಿಕೆ ಅಥವಾ ಹೊಂದಾಣಿಕೆಯನ್ನು ಹೊಂದಲು ಬಯಸಿದರೆ, ನ್ಯಾಯಾಧಿಕರಣವೇ ಸ್ವತಃ ಅಂಥ ಆದೇಶವನ್ನು ಹೊರಡಿಸುವ ಸಕ್ಷಮ ಪ್ರಾಧಿಕಾರವಾಗಿರುತ್ತದೆಯೇ ಹೊರತು ಸೀಮಾನುಂಕ ಆಯುಕ್ತರಲ್ಲ ಎಂದು ವಿರೋಧಿಸಿರುತ್ತಾರೆ. ಆದ್ದರಿಂದ, ಈತ, ಅರ್ಜಿದಾರರು ಸಿಇಎಸ್‌ಟಿಎಟಿಗೆ ವರ್ಗಾಯಿಸಬೇಕೆಂದು ನಿರ್ವಹಿಸಿಕೊಂಡಿರುತ್ತಾನೆ.

7. ನಾನು, ಮಾನ್ಯ ನ್ಯಾಯವಾದಿಗಳ ದೀರ್ಘವಾದ ವಾದ-ವಿವಾದಗಳನ್ನು ಅಲ್ಲಿಸಿ, ದಾಖಲೆಗಳನ್ನು ಪರಿಶೀಲಿಸಿರುತ್ತೇನೆ.

8. ಸೀಮಾನುಂಕ ಅಧಿನಿಯಮ, 1962ರ 129ನೇ ಪ್ರಕರಣದಡಿಯಲ್ಲಿ ರಚಿತವಾದ ನ್ಯಾಯಾಧಿಕರಣವು, ಅಧಿನಿಯಮದ 128ನೇ ಪ್ರಕರಣದಡಿಯಲ್ಲಿ ಆಯುಕ್ತರ (ಅಪೀಲುಗಳು) ಮುಂದಿದ್ದ ಹೊದಲ ಅಪೀಲನ್ನು ತೆರಿಗೆದಾರನಿಗೆ ಎರಡನೇ ಅಪೀಲಿನ ರೂಪದಲ್ಲಿ ಪರಿಹಾರವನ್ನು ನೀಡಿ ಉಪಭಂಗ ಕಲ್ಪಿಸಿರುತ್ತದೆ. ನ್ಯಾಯಾಧಿಕರಣದ ಮುಂದಿರುವ ವಿವಾದಿತ ತಗಾದೆಯ ಭಾಗದ ಅಂಥ ಮಾರ್ಚ - ಲೇವಣಿಯನ್ನು ಅಗತ್ಯಪಡಿಸುವಂಥ ಹಾಗೂ ಸಿದ್ಧ ಉಲ್ಲೇಖಕ್ಕೆ ಸಂಬಂಧಿಸಿದಂತೆ ಈ ಮುಂದೆ ಉಲ್ಲೇಖಿಸಿದ ಪ್ರಸ್ತುತ ಉದ್ದೇಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿರುವಂಥ ಸೀಮಾನುಂಕ ಅಧಿನಿಯಮದ 129ಇ ಪ್ರಕರಣದ ಉಪಭಂಗಗಳು ಈ ಮುಂದಿನಂತಿರೆ:

**129ಇ ಪ್ರಕರಣ: ಅಪೀಲನ್ನು ಸಲ್ಲಾಸುಪ್ರದಕ್ಷಿ ಮೊದಲು
ತಗಾದೆ ಮಾಡಿದ ಶುಲ್ಕ ಹಾಗೂ ವಿಧಿಸಿದ ದಂಡದ ಕೆಲವು
ಶೀಕ್ಷಾಬಾರಿನ ಲೇವಣಿ:**

**ಸಂದರ್ಭಾನುಸಾರ ನ್ಯಾಯಾಧಿಕರಣ ಅಥವಾ ಆಯುಕ್ತರು
(ಅಪೀಲುಗಳು),-**

- (i) 128ನೇ ಪ್ರಕರಣದ (1)ನೇ ಉಪ-ಪ್ರಕರಣದಡಿಯಲ್ಲಿ, ಸೀಮಾಸುಂಕ ಆಯುಕ್ತರಿಗಿಂತ ಕಡಿಮೆಯಲ್ಲದ ದರ್ಜೆಯ ಸೀಮಾಸುಂಕ ಅಧಿಕಾರಿಗಳ ನಿಣಯ ಅಥವಾ ಅವರು ಹೊರಡಿಸಿದ ಆದೇಶವನ್ನು ಅನುಸರಿಸಿ ತಗಾದೆ ಮಾಡಿದ ಶುಲ್ಕ ಅಥವಾ ವಿಧಿಸಿದ ದಂಡ ಅಥವಾ ಅವೇರಡರ ಶೇ. ಏಳೂವರೆಯಷ್ಟನ್ನು ಅಪೀಲುದಾರನು ರೇಖಣೆ ಮಾಡದ ಹೊರತು;
- (ii) 129-ಎ ಪ್ರಕರಣದ (1)ನೇ ಉಪ-ಪ್ರಕರಣದ (ಎ) ವಿಂಡದಲ್ಲಿ ಅದಕ್ಕೆ ಉಲ್ಲೇಖಿಸಿದ ನಿಣಯ ಅಥವಾ ಆದೇಶಕ್ಕೆ ವಿರುದ್ಧವಾಗಿ, ಅಪೀಲುದಾರನು, ವಿರುದ್ಧವಾಗಿ ಅಪೀಲು ಮಾಡಿದ ನಿಣಯ ಅಥವಾ ಆದೇಶವನ್ನು ಅನುಸರಿಸಿ ತಗಾದೆ ಮಾಡಿದ ಶುಲ್ಕ ಅಥವಾ ವಿಧಿಸಿದ ದಂಡ ಅಥವಾ ಅವೇರಡರ ಶೇಕಡ ಏಳೂವರೆಯಷ್ಟನ್ನು ರೇಖಣೆ ಮಾಡದ ಹೊರತು;
- (iii) 129-ಎ ಪ್ರಕರಣದ (1)ನೇ ಉಪ-ಪ್ರಕರಣದ (ಬಿ) ವಿಂಡದಲ್ಲಿ ಉಲ್ಲೇಖಿಸಿದ ನಿಣಯ ಅಥವಾ ಆದೇಶಕ್ಕೆ ವಿರುದ್ಧವಾಗಿ, ಅಪೀಲುದಾರನು, ವಿರುದ್ಧವಾಗಿ ಅಪೀಲು ಮಾಡಿದ ನಿಣಯ ಅಥವಾ ಆದೇಶದ ಅನುಸರಣೆಯಲ್ಲಿ ತಗಾದೆ ಮಾಡಿದ ಶುಲ್ಕ ಅಥವಾ ವಿಧಿಸಿದ ದಂಡ ಅಥವಾ ಅವೇರಡರ ಶೇಕಡ ಹತ್ತರಷ್ಟನ್ನು ರೇಖಣೆ ಮಾಡದ ಹೊರತು;

-ಯಾವುದೇ ಅಪೀಲನ್ನು ಮರಸ್ತರಿಸತಕ್ಕದ್ದಲ್ಲ.

ವರಂತು, ಈ ಪ್ರಕರಣದಿಯಲ್ಲಿ ಲೇವಣಿ ಮಾಡಬೇಕೆಂದು ಅಗತ್ಯಪಡಿಸಿದ ಮೊಬಿಲಿನ ಹತ್ತು ಕೋಟಿ ರೂಪಾಯಿಗಳನ್ನು ವೀರತಕ್ಕದ್ದಲ್ಲ.

ಮತ್ತೂ ವರಂತು, ಈ ಪ್ರಕರಣದ ಉಪಭಂಗಗಳು, ಹಣಕಾಸು (ನಂ.2) ಅಧಿನಿಯಮ, 2014ರ ಆರಂಭಕ್ಕೆ ಮೊದಲು ಯಾವುದೇ ಅಪೀಲು ಪ್ರಾಧಿಕಾರದ ಎದುರು ಇತ್ಯಾರ್ಥದಲ್ಲಿರುವ ನಿಬಂಧಕಾಜ್ಞಿಯ ಅರ್ಜಿಗಳು ಹಾಗೂ ಅಪೀಲುಗಳಿಗೆ ಅನ್ವಯವಾಗತಕ್ಕದ್ದಲ್ಲ.

9. ಸೀಮಾನುಂಕ ಅಧಿನಿಯಮದ ಹೇಳಿನ ಉಪಭಂಗಗಳ ಸಾದಾ ಅನುಸರಣೆಯಿಂದ, ಪೊರ್ಚು-ಶೇವಣಿಯ ಪರತ್ತಿನಂಥ ಸಡಿಲಿಕೆ ಅಥವಾ ಮನ್ಯಾ ವಾಡುವುದಕ್ಕೆ ಹಣಕಾಸು (ನಂ.2) ಅಧಿನಿಯಮ, 2014ರ ಮೂಲಕ ಉಪಭಂಗಗಳನ್ನು ತಿದ್ದುಪಡಿ ಮಾಡುವ ಮೊದಲು ಅಧಿಕಾರವನ್ನು ಹೊಂದಿರುವಂಥ ನಾಯಂರಾಧಿ ಕರಣವು, ಧೀರ್ಘಕಾಲೀನವಾಗಿ ಅಂಥ ಅಧಿಕಾರವನ್ನು ಹೊಂದಿರತಕ್ಕದ್ದಲ್ಲವೆಂಬುದು ಸ್ವಷ್ಟವಾಗುತ್ತದೆ. ಆದ್ದರಿಂದ ಅರ್ಜಿದಾರನ ಅಪೀಲನ್ನು ಕಾನೂನಿನಲ್ಲಿ ತಿದ್ದುಪಡಿ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಹುರುಳಿಲ್ಲದ ವಿಷಯದ ಈ ಆಯಂರಾವುವನ್ನು ಪರಿಗಳಿಸಲು ನಾಯಂರಾಧಿ ಕರಣಕ್ಕೆ ಮತ್ತೊತ್ತವೇಶಿ ಹಿಂದಿರುಗಿಸಬೇಕೆಂಬುದು ಹಾಗೂ ಇದು ತಳ್ಳಿ ಹಾಕಲು ತಕ್ಷದಾಗಿದೆಯೆಂಬುದು ಸೀಮಾನುಂಕ ಇಲಾಖೆಯ ಪರ ಮಾನ್ಯ ನಾಯಂರಾವಾದಿಗಳ ವಾದವಾಗಿರುತ್ತದೆ. ತದನುಸಾರವಾಗಿ ಇದನ್ನು ತಿರಸ್ತರಿಸಲಾಗಿರುತ್ತದೆ.

10. ಪೊರ್ಚು-ಶೇವಣಿಯ ಅಗತ್ಯತೆಯೊಂದಿಗಿನ ಅನುಷಾಲನೆಯು ನಂಬಂಥಪಡುವಷ್ಟರ ಮಟ್ಟಿಗೆ, ಸೀಮಾನುಂಕದ ಮಾನ್ಯ ಆಯುಕ್ತರ ಎದುರು

ಅರ್ಚಿದಾರ - ತೆರಿಗೆದಾರನು ಮಾಡಿದ ಮನವಿಗಳು ಸರಳವಾಗಿದ್ದು, ಕೆಲವು ವೋಬಲಗುಗಳ ತೆರಿಗೆದಾರನಿಂದ ತೇವಣಿ ಮಾಡಲಾಗಿದ್ದು ಹರಿಶೇಲನೆ ಹಾಗೂ ಲೆಕ್ಕ ಹರಿಶೋಧನೆಯು ಇತ್ಯಜ್ಞದಲ್ಲಿದ್ದು, ಯಾವುದೇ ತಗಾದೆಯನ್ನು ಈ ವರೆಗೂ ಹೆಚ್ಚಿಸಲಾಗಿಲ್ಲ ಹಾಗೂ ಅಂಥ ತೇವಣಿಗಳನ್ನು ವರ್ಜಾ ಮಾಡಿರುವುದಿಲ್ಲ. ಆದ್ದರಿಂದ ಇದರ ಒಂದು ಭಾಗವನ್ನು, ಯಾವುದೇ ಅಂಥ ಹೆಚ್ಚಿಸರಿ ತೇವಣಿಯು ಪ್ರತ್ಯಜ್ಞಿದಾರ ಇಲಾಖೆಯೋಂದಿಗೆ ಲಭ್ಯವಿರುವಂತೆ ಅಥವಾ ಇಲ್ಲಿದಿರುವಂತೆ ಪ್ರತ್ಯಜ್ಞಿದಾರ ಆಯುಕ್ತರು ಯುಕ್ತ ವಾಸ್ತವಾಂಶಗಳು ಹಾಗೂ ಅಂತಿ ಸಂಖ್ಯೆಗಳನ್ನು ನಿರ್ದಿಷ್ಟಿಸುವುದರ ಮೇಲೆ ಅವಲಂಬಿಸಿ ಸೀಮಾಸುಂಕ ಅಧಿನಿಯಮುದ 129-ಇ ಪ್ರಕರಣದಡಿಯಲ್ಲಿ ಮಾರ್ವ-ತೇವಣಿಯ ಅಗತ್ಯತೆಯೋಂದಿಗಿನ ಅನುಭಾಲನೆಗೆ ಸಂಬಂಧಿಸಿದಂತೆ ಇಲಾಖೆಗೆ ಸಂದಾಯ ಮಾಡಿದಂತೆ ಹರಿಗಣಿಸಬೇಕಾಗಬಹುದು ಹಾಗೂ ಇದರ ಒಂದು ಭಾಗವನ್ನು ಅರ್ಚಿದಾರ - ತೆರಿಗೆದಾರನ ಭಾಗದ ಮೇಲೆ ಸೀಮಾಸುಂಕ ಅಧಿನಿಯಮುದ 129-ಎ ಪ್ರಕರಣದ ಅಗತ್ಯತೆಯನ್ನು ಭರಿಸುವುದಕ್ಕೆ ಸಂಬಂಧಿಸಿದಂತೆ ಕಾಲಕ್ಕನುಸಾರವಾಗಿ ತಾತ್ಪರ್ಯತ್ವಕ್ಕಾಗಿ ಹೊಂದಾಣಿಕೆ ಮಾಡಬಹುದು.

11. ಈ ವಾಸ್ತವಾಂಶಗಳ ನಿರ್ದಿಷ್ಟರಣೆಯು, ಸೂಕ್ತ ವಾಸ್ತವಾಂಶಗಳ ಕಡೆಗೆ ಸೀಮಾಸುಂಕಗಳ ಪ್ರತ್ಯಜ್ಞಿದಾರ ಆಯುಕ್ತರು ಗಮನಹರಿಸುವಂತೆ ನಾಯಿಕ ಸ್ವರೂಪದ ನಿರ್ದಿಷ್ಟರಣೆಯನ್ನು ಅಗತ್ಯಪಡಿಸುತ್ತದೆ ಹಾಗೂ ಈ ಸಂಬಂಧದಲ್ಲಿ ತೆರಿಗೆದಾರನು ಮಾಡಿದ ಮನವಿಗಳನ್ನು ವಿಲೆ ಮಾಡುವ ಅಥವಾ ನಿರ್ದಿಷ್ಟಿಸುವ ವೋದಲು ತೆರಿಗೆದಾರನಿಗೆ ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು ನೀಡಬೇಕಾಗಿರುವುದನ್ನು ಅಗತ್ಯಪಡಿಸುತ್ತದೆ. ದುರಾದೃಷ್ಟಿವಶಾತ್, ಈ ಪ್ರಕರಣದಲ್ಲಿ ಪ್ರತ್ಯಜ್ಞಿದಾರ ಆಯುಕ್ತರು ಕೈಗೊಂಡಿರುವ ಯಾವುದೇ ಕ್ರಮವು ಕೆಂಡು ಬಂದಿರುವುದಿಲ್ಲ. “ನಿಮ್ಮ ಕೋರಿಕೆಯನ್ನು ಅಂಗಿರಿಸಲಾಗುವುದಿಲ್ಲವೆಂದು ನಿಮಗೆ ತಿಳಿಸಲು ಆಯುಕ್ತರಿಂದ ನಾನು ನಿದೇಶಿತನಾಗಿರುತ್ತೇನೆ.” ಎಂದು ಪತ್ತದಲ್ಲಿ ಹೇಳಿರುವಂಥ ಕಚೇರಿಯ ಸೂಪರಿಂಟೆಂಡೆಂಟರು 12.8.2015ರಂದಿನ ಪತ್ತವಾದ ಅನುಬಂಧ - ಎಫ್ ಮೇರೆಗೆ ಅರ್ಚಿದಾರರಿಗೆ ಉತ್ತಾಫೆಯಿಂದ ಪತ್ತ ಬರೆದಿರುವುದು

ಮಾನ್ಯ ಆಯುಕ್ತರು ಕಚೇರಿ ಕಡತಗಳ ಮೇಲೆ ಮಾಡಿರುವ ತಿರಸ್ಕರಣಾ ಪತ್ರದಿಂದ ಕಂಡು ಬರುತ್ತದೆ, ಈ ರೀತಿಯ ಪತ್ರಗಳು ಹಾಸ್ತವಾಗಿ ಸೀಮಾನುಂಕ ಅಧಿನಿಯಮದ 129-ಇ ಪ್ರಕರಣದ ನಿಬಂಧನೆಗಳಲ್ಲಿನ ಸಿಜವಾಸೋಟೀವಟಿ ಮುಂದೆ ತಮ್ಮ ಅಪೀಲನ್ನು ನಿರ್ವಹಿಸಲು ತೆರಿಗೆದಾರನ ಸಾರಾಭಾತವಾದ ಹಕ್ಕನ್ನು ಅವಲಂಬಿಸಿರುವುದರಿಂದ, ಇದರ ಮೂಲಕ ಮಾಡಲಾದ ನಿವೇದನೆಗಳನ್ನು ಕುರಿತಂತೆ ತೆರಿಗೆದಾರನಿಗೆ ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು ನೀಡಿದ ತರುವಾಯ ಯುಕ್ತವಾದ ನ್ಯಾಯಿಕ ಸ್ವರೂಪದ ಅದೇಶವನ್ನು ಹೊರಡಿಸಲು ನಿರೀಕ್ಷಿಸುವಂಥ ಇಲಾಖೆಯ ಜವಾಬ್ದಾರಿಯುತ ಅಧಿಕಾರಿಗಳು ಅಂದರೆ ಆಯುಕ್ತರು ತೋರಿಸುವ ಉದ್ದಿಷ್ಟನ ಹಾಗೂ ಮಾಡುವ ಕೆಲಸದಲ್ಲಿ ಶ್ರದ್ಧೆ ಇಲ್ಲದಿರುವುದನ್ನು ಎತ್ತಿ ತೋರಿಸುತ್ತವೆ.

12. ಮೇಲಿನ ರೀತಿಯಲ್ಲಿ ಅಂಥ ಅದೇಶಗಳನ್ನು ನೀಡುವಂತೆ ಯಾರೇ ಸಾರ್ವಜನಿಕ ಪ್ರಾಧಿಕಾರಿ ಅಥವಾ ಸಾರ್ವಜನಿಕ ಸೌಕರ ತಮ್ಮ ಅಧೀನ ಸಿಬ್ಬಂದಿ ವರದವರಿಗೆ ಅಂಥ ಪತ್ರಗಳ ಮೂಲಕ ಆದೇಶಿಸುವುದನ್ನು ಅಥವಾ ನಿದೇಶಿಸುವುದನ್ನು ಸೀಮಾನುಂಕ ಆಯುಕ್ತರಂಥ ತೀರಾ ಕಡಿಮೆ ನ್ಯಾಯಿಕ ಸ್ವರೂಪದ ಪ್ರಾಧಿಕಾರಿಗಳಿಗೆ ಅನುಮತಿಸಲಾಗುವುದಿಲ್ಲ ಅಥವಾ ಸಮೃತಿಸಲಾಗುವುದಿಲ್ಲ. ಆದ್ದರಿಂದ, ಈ ನ್ಯಾಯಾಲಯವು, ಅರ್ಜಿದಾರ ತೆರಿಗೆದಾರನಿಗೆ ನೀಡಿದ 12.08.2015ನೇ ದಿನಾಂಕದ ಅನುಬಂಧ - ಎಫ್ ಎಂಬ ಪತ್ರದ ಬಗೆಗೆ ತನ್ನ ಅನಮ್ಮತಿಯನ್ನು ವ್ಯಕ್ತಪಡಿಸುತ್ತದೆ. ಅಂತಿಮವಾಗಿ ಹೇಳುವುದಾದರೆ, ಸದರಿ ಪತ್ರದಿಂದ ಸ್ವಾಭಾವಿಕ ನ್ಯಾಯದ ತತ್ವಗಳು ತಲೆಕೆಳಗಾಗಿರುವುದು ಮಾತ್ರವಲ್ಲದೆ ಸೀಮಾನುಂಕಗಳ ಮಾನ್ಯ ಆಯುಕ್ತರ ಕಾನೋನುಬಾಹಿರ ಕೃತ್ಯವಾಗಿದ್ದು, ಮಾಡುವ ಕಾರ್ಯದಲ್ಲಿ ಗಮನಹರಿಸದೆ ಮಾಡಿದ ಕಾರ್ಯವು ಆಗಿರುತ್ತದೆ.

13. ಸೀಮಾನುಂಕ ಅಧಿನಿಯಮದ 129-ಇ ಪ್ರಕರಣದಡಿಯಲ್ಲಿ ಸಿಜವಾಸೋಟೀವಟಿ ಮುಂದಿರುವ ಪ್ರಶ್ನೆಯಲ್ಲಿ ಪ್ರಸ್ತುತ ಅಪೀಲನ್ನು ನಿರ್ವಹಿಸಲು

ಮಾಡಬೇಕೆಂದು ಅಗತ್ಯಪಡಿಸಿದ ತೇವಣಿಗಳು ಹಾಗೂ ಪೂರ್ವ-ತೇವಣಿಗಳ ಹೊಂದಾಣಿಕೆಯನ್ನು ಪ್ರಸ್ತುತ ರಿಂದ್ ಅರ್ಜಿಯಲ್ಲಿ ಈ ನ್ಯಾಯಾಲಯವು ಕೈಗೊಳ್ಳಿರುವುದರಿಂದ ಸದರಿ ಪ್ರಾಧಿಕಾರವು ಈ ವಾಸ್ತವಾಂಶಗಳನ್ನು ಪರಿಗಣಿಸಬೇಕಾದ ಅಗತ್ಯವಿರುತ್ತದೆ. ಆದ್ದರಿಂದ, ವಿವರಜಾತ್ಕಕ ಸಕಾರಣ ಆದೇಶದ ಮೂಲಕ ಅಹವಾಲನ್ನು ಹೇಳಿಕೊಳ್ಳುವ ಅವಕಾಶವನ್ನು ಅರ್ಜಿದಾರ ತೆರಿಗೆದಾರನಿಗೆ ನೀಡಿದ ತರುವಾಯ ಆತನ ಮನವಿಗಳನ್ನು ನಿರ್ದರ್ಶಿಸಲು ಮಾನ್ಯ ಆಯುಕ್ತರಿಗೆ ವಿಷಯವನ್ನು ಹಿಂದಿರುಗಿಸುವುದು ಅವಕ್ಕೆವಾದುದಾಗಿರುತ್ತದೆ.

14. ಮಾನ್ಯ ಆಯುಕ್ತರು ಹಾಗೆ ಮಾಡುವುದಕ್ಕೆ ಮೊದಲು, 5.11.2015ರಂದು ಅನುಬಂಧ - ಎಚ್ ಮೇರೆಗೆ ನೀಡಿದ ಪ್ರಶ್ನಿತ ಪ್ರತಿರೋಧ ನೋಟಿಸಿನ ಕಾರ್ಯಾರಂಭವು 29.05.2015ರಂದು ಈ ನ್ಯಾಯಾಲಯದ ಸಮನ್ವಯ ಹೀಗೆ ದಿನ ಹೊರಡಿಸಿದ ಮಧ್ಯಕಾಲೀನ ಆದೇಶದಿಂದ ಈಗಾಗಲೇ ನೀಡಿದ ನಿರ್ಬಂಧಕಾಳ್ಜಿಯನ್ನು ಉಳಿಸಿಕೊಳ್ಳುತ್ತಕ್ಕದೆಂದು ನಿರ್ದೇಶಿಸಿದ್ದು, ನ್ಯಾಯಾಧಿಕರಣ ಸಿಜವಾಸ್ತೋಟೆಯಿಲು ಮೇಲೆ ಹೇಳಿದ ಪೂರ್ವ-ತೇವಣಿಗಾಗಿ, ಉಜ್ಜಿತವಾಗಿಲ್ಲದಂಥ ಪ್ರಶ್ನಿತ ಅರ್ಜಿದಾರ ತೆರಿಗೆದಾರರ ಅಪೀಲನ್ನು ತಿರಸ್ತಿರಿಸತಕ್ಕದ್ದಲ್ಲ. ವೊದಲಿಗೆ, ತೆರಿಗೆದಾರನು ಸೇಮಾಸುಂಕಗಳ ಪ್ರತ್ಯೇಕಿಸಿದ್ದ ಅಯುಕ್ತರ ಎದುರು, 2016ರ ಜುಲೈ 4 ರಂದು ಹಾಜರಾಗಬಹುದಾಗಿದ್ದು, ಪ್ರತ್ಯೇಕಿಸಿದ್ದ ಅಯುಕ್ತರು, ಅದರ ಒಂದು ತಿಂಗಳ ಅವಧಿಯೊಳಗೆ, ಅರ್ಜಿದಾರ - ತೆರಿಗೆದಾರನಿಗೆ ಯುಕ್ತ ಅವಕಾಶವನ್ನು ನೀಡಿದ ತರುವಾಯ ಒಂದು ಹೊಸ ಸಕಾರಣಯುತ ಆದೇಶವನ್ನು ಹೊರಡಿಸಲು ನಿರೀಕ್ಷಿಸಲಾಗಿರುತ್ತದೆ. ಅಗತ್ಯಪಡಿಸಿದ ಪೂರ್ವ-ತೇವಣಿಯ ಮಟ್ಟಿಗಿನ ಮೊಬಿಲನ್ನು, ಇದೇ ಇಲಾಖೆಯಲ್ಲಿ ತೇವಣಿ ಇರುವ ಬೇರೆ ಬೇರೆ ಸ್ಥಳಗಳನ್ನು ಮೀರಿ ಈಗಾಗಲೇ ತೇವಣಿ ಮಾಡಿರುವ ‘ಅಧಿಕ’ ಅಥವಾ ‘ಹೆಚ್ಚುವರಿ’ ಯಿಂದ ಬಂದ ಹಣದೊಂದಿಗೆ ಹೊಂದಾಣಿಕೆ ಮಾಡಬಹುದಾದಲ್ಲಿ, ಹಾಗೂ ಇತ್ಯಾರ್ಥದಲ್ಲಿರುವ ಪರಿಶೀಲನೆ ಹಾಗೂ ಲೇಕ್ಕ ಪರಿಶೀಲಿಸಿದನಿಗೆ ಒಳಪಟ್ಟು ಅಂದಿನ ಆಯುಕ್ತರು, ತೆರಿಗೆದಾರ -

ಅರ್ಜಿದಾರನು ಸಮೃತನಾಗುವಂತೆ - ಅಂಥ ಮಾರ್ಚ್-ಲೇವಣಿ ಅಗತ್ಯತೋಂಗ ಅವಶ್ಯಕ ಪ್ರಮಾಣಪತ್ರವನ್ನು ಹೊರಡಿಸಬೇಕಾಗಿರುತ್ತದೆ. ಅನ್ಯಥಾ, ಅರ್ಜಿದಾರ - ತೆರಿಗೆದಾರರ ಅಂಥ ಮನವಿಗಳನ್ನು ಒಪ್ಪಿಕೊಳ್ಳಿದುವುದಕ್ಕೆ ಸಂಬಂಧಿಸಿದಂತೆ ಸದರಿ ಪ್ರತ್ಯುಜಿದಾರ ಆಯುಕ್ತರು ಸಮಧಿ ಕಾರಣಗಳನ್ನು ದಾಖಲಿಸಬೇಕಾಗಿರುತ್ತದೆ. ಆಯುಕ್ತರು, ಯಾವುದಾದರೂ ನಕಾರಾತ್ಮಕ ಆದೇಶಗಳನ್ನು ಹೊರಡಿಸಿದಲ್ಲಿ ಅದರ ವಿರುದ್ಧ ಅರ್ಜಿದಾರ - ತೆರಿಗೆದಾರರು ಮುಂದುವರೆಯಲು ಅವರಿಗೆ ಮುಕ್ತ ಅಪಕಾಶ ಇದ್ದೇ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

15. ಈ ಆಕ್ಷೇಪಣೆಗಳೊಂದಿಗೆ, ಈ ರಿಟ್‌ ಅರ್ಜಿಯನ್ನು ವಿಲೇ ಮಾಡಲಾಗಿದೆ. ವೆಚ್ಚಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಇರುವುದಿಲ್ಲ.